



ಸಾಮಾನ್ಯವಾಗಿ ಯಾವುದೇ ಫ್ಯಾಷನ್ ಇರಲಿ, ಅದು ಮಹಿಳೆಯರಿಗೆ ಗೊತ್ತಾಗುವುದು ಸಿನಿಮಾ ತಾರೆಯರು, ಮಾಡೆಲಿಂಗ್ ಯುವತಿಯರು, ಕಿರುತೆರೆಯ ನಟಿಯರು ಧರಿಸಿ ತೆರೆಯ ಮೇಲೆಯೋ, ರ್ಯಾಂಪ್ ಮೇಲೆ ಬಂದು ಪ್ರದರ್ಶನ ಮಾಡಿದಾಗಲೇ. ಹಾಗೆಯೇ ಬಲೂನ್ ಸ್ಲೀವ್ಸ್ ಉಡುಪು ಹೆಚ್ಚು ಜನಪ್ರಿಯಗೊಂಡದ್ದು ಬಾಲಿವುಡ್ ನಟಿ ಸೋನಮ್ ಕಪೂರ್, ಈ ಮಾದರಿಯ ಉಡುಗೆ ತೊಟ್ಟು ತೆರೆಯ ಮೇಲೆ ಬಂದ ನಂತರವೇ. ಇದಾದ ಮೇಲೆ ಫ್ಯಾಷನ್ ಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆದದ್ದೂ ಕೂಡ ಈ ಉಡುಗೆಯ ಮಹಿಮೆ ಎಂದೇ ಹೇಳಬೇಕು.

ಬಲೂನ್ ಸ್ಲೀವ್ಸ್ ಗೆ ಮಟನ್ ಸ್ಲೀವ್ಸ್ ಎಂಬ ಹೆಸರೂ ಇದೆ. ಫ್ರೆಂಚ್ ನಲ್ಲಿ ಗಿಗೋಟ್ ಸ್ಲೀವ್ ಎಂದು ಕರೆಸಿಕೊಳ್ಳುವ ಬಲೂನ್ ಸ್ಲೀವ್ಸ್, ಪುಗ್ಗ ಕೈ ಉಡುಪು ಎಂದೂ ಕರೆಸಿಕೊಳ್ಳುತ್ತದೆ.

ಬಲೂನ್ ಸ್ಲೀವ್ಸ್ ಹೇಗಿರುತ್ತದೆ?

ತೋಳಿನ ಮೇಲೆ ಬರುವ ಬಟ್ಟೆ ಊದಿಕೊಂಡಂತೆ ಕಾಣುವುದು ಎಂಬ ಉತ್ತರವನ್ನು ಹೆಸರು ಕೇಳಿದ ಯಾರು ಬೇಕಾದರೂ ಹೇಳಬಹುದು. ಆದರೆ ವಾಸ್ತವವಾಗಿ ಬಲೂನ್ ಸ್ಲೀವ್ಸ್ ಡ್ರೆಸ್ ಉದ್ದನೆಯ ಸ್ಲೀವ್ಸ್ ಸಂಪೂರ್ಣವಾಗಿ ಬಲೂನ್ ನಂತೆ ಊದಿಕೊಂಡಿರುತ್ತದೆ. ಜೊತೆಗೆ ಮಣಿಕಟ್ಟಿನ ಬಳಿ ಬಿಗಿಯಾಗಿರುತ್ತದೆ. ಇದು ಥೇಟ್ ಗಾಳಿ ಊದಿದ ಬಲೂನ್ ನಂತೆಯೇ ಕಾಣುವ ಕಾರಣ ಇದಕ್ಕೆ 'ಬಲೂನ್ ಸ್ಲೀವ್ಸ್' ಎಂಬ ಹೆಸರು ಬಂದಿದೆ ಎನ್ನುತ್ತಾರೆ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ವಸ್ತ್ರವಿನ್ಯಾಸಕಿ ಜಯಪ್ರದಾ ಹರೀಶ್.

'ಈ ರೀತಿಯ ಫ್ಯಾಷನ್ ಹಳೆಯದಾದರೂ ಇದಕ್ಕೆ ಆಧುನಿಕ ಸ್ಪರ್ಶ ನೀಡಿದ ಕಾರಣ ಬೇಡಿಕೆಯೂ ಹೆಚ್ಚಿದೆ. ಆಧುನಿಕ, ಸಾಂಪ್ರದಾಯಿಕ ಎರಡೂ ಮನೋಭಾವದ ಮಕ್ಕಳು, ಕಾಲೇಜು ಯುವತಿಯರು ಇದನ್ನು ಹೆಚ್ಚು ಇಷ್ಟಪಡುತ್ತಾರೆ. ದೈನಂದಿನ ಬಳಕೆಗೂ, ಪಾರ್ಟಿವೇರ್ ಆಗಿಯೂ ಇದು ಸೂಕ್ತವೆನಿಸಿದೆ. ಸೀರೆ ಬ್ಲೌಸ್, ಜಾಕೆಟ್, ಸಲ್ವಾರ್.. ಹೀಗೆ ಎಲ್ಲ ವೈವಿಧ್ಯದ ಉಡುಪಿಗೂ ಬಲೂನ್ ಸ್ಲೀವ್ಸ್ ಸೂಕ್ತವಾಗಿ ಹೊಂದಿಕೆಯಾಗುತ್ತದೆ. ಇದರಲ್ಲಿ ಹಾಫ್ ಸ್ಲೀವ್, ಸೆಮಿ ಹಾಫ್ ಸ್ಲೀವ್ ಕೂಡ ಲಭ್ಯವಿದೆ' ಎಂದೂ ಹೇಳುತ್ತಾರೆ ಜಯಪ್ರದಾ.

ಇತಿಹಾಸವೂ ಇದೆ ಉಡುಪಿಗೆ...

ಬಲೂನ್ ಸ್ಲೀವ್ಸ್ ಉಡುಗೆಗೆ ಸುದೀರ್ಘ ಇತಿಹಾಸವೂ ಇದೆ. ಇಂತಹ ಮಾದರಿಯ ಉಡುಗೆಯನ್ನು 18 ಹಾಗೂ

19ನೇ ಶತಮಾನದಲ್ಲಿ ರಾಣಿಯರು ಧರಿಸುತ್ತಿದ್ದರು. ಆಗ ಉಡುಪು ಗೌನ್ ಗಳ ಮಾದರಿಯಲ್ಲಿ ಇರುತ್ತಿತ್ತು. ಇದನ್ನು ಮೊದಲ ಬಾರಿಗೆ 1875ರಲ್ಲಿ ರಾಣಿಯರು ಉದ್ದನೆಯ ಸ್ಲೀವ್ಸ್, ಇರುವ ಗೌನ್ ಧರಿಸುತ್ತಿದ್ದರು. ಬಳಿಕ ಕುತೂಹಲಕ್ಕಾಗಿ ಸಾಮಾನ್ಯ ಮಹಿಳೆಯರೂ ಇದರ ಬೆನ್ನುಹತ್ತಿದರು, ಕ್ರಮೇಣ ಫ್ಯಾಷನ್ ಟ್ರೆಂಡ್ ಆಗಿ ಕೆಲಕಾಲ ತೆರೆಮರೆಗೆ ಸರಿಯಿತು. ಆಮೇಲೆ ಧುತ್ತೆಂದು ಪ್ರತ್ಯಕ್ಷವಾದ 'ಬಲೂನ್ ಸ್ಲೀವ್ಸ್' ಸಿನಿಮಾ ಜಗತ್ತಿಗೆ ಎಂಟ್ರಿ ಕೊಟ್ಟದ್ದೇ ತಡ, ಮಹಿಳೆಯರು ತಾ ಮುಂದು ನಾ ಮುಂದು ಎಂದು ಖರೀದಿಸಿ ಹೊಸ ಸಂಚಲನವನ್ನೇ ಮೂಡಿಸಲಾರಂಭಿಸಿದರು.

ಹೀಗೆ ಇತಿಹಾಸದಿಂದ ವರ್ತಮಾನದವರೆಗೂ ವ್ಯಾಪಿಸಿದ ಈ ಮೋಹಕ ಉಡುಗೆ ಫ್ಯಾಷನ್ ಮೋಹಿಗಳನ್ನು ಮರುಳು ಮಾಡಿದ್ದಂತೂ ಸುಳ್ಳಲ್ಲ.

ಉಡುಪು ಆಯ್ಕೆ ಹೀಗಿರಲಿ...

- ಧರಿಸಲು ಆರಾಮವೆನಿಸುವ, ಹಾಕಿಕೊಂಡವರಿಗೂ, ನೋಡುವವರಿಗೂ ಮುಜುಗರವಾಗದಂತಹ ಉಡುಗೆ ಖರೀದಿಸಿ.
- ಸೀಸನ್ ಗೆ (ಆಯಾ ಕಾಲಗಳಿಗೆ) ತಕ್ಕಂಥ ಉಡುಪು ಧರಿಸಿ.
- ಬೇಸಿಗೆಗೆ ಕೂಲ್ ಆಗಿರುವಂಥ ಹತ್ತಿ, ಖಾದಿ ಉಡುಪು ಸೂಕ್ತ.
- ಚಳಿಗಾಲಕ್ಕೆ ವುಲನ್, ಸಿಂಥೆಟಿಕ್ ಉಡುಗೆ ಧರಿಸಬಹುದು.
- ಆದಷ್ಟು ಫಿಟ್ ನೆಸ್ ಗೆ ಆದ್ಯತೆ ಕೊಡಿ.
- ದೇಹದ ಆಕಾರದ ಬಗ್ಗೆ ಕಾಳಜಿ ವಹಿಸಿದರೆ ಯಾವ ಫ್ಯಾಷನ್ ಉಡುಪುಗಳೂ ಚೆನ್ನಾಗಿ ಕಾಣಿಸುತ್ತವೆ.
- ಹಬ್ಬಕ್ಕೆ, ಶುಭ ಸಮಾರಂಭಗಳಿಗೆ ಸಾಂಪ್ರದಾಯಿಕತೆ ಆಧುನಿಕತೆ ಬ್ಲೆಂಡ್ ಮಾಡಿದ ಫ್ಯಾಷನ್ ಬಲ್ ಉಡುಗೆ ಧರಿಸಿ. ಇದಕ್ಕೆ ಸೂಕ್ತವೆನಿಸುವ ಹಗುರವಾದ ಒಡವೆ ಹಾಗೂ ಲ್ಯಾಕ್ಸೆ ಸರೀಸ್ ಆಯ್ಕೆ ಮಾಡಿಕೊಳ್ಳಿ.
- ದಪ್ಪ ಮೃಕಟ್ಟು ಇರುವವರು ಸಿಂಥೆಟಿಕ್ ಹಾಗೂ ಹಗುರವಾದ ತೆಳ್ಳನೆಯ ಹತ್ತಿ ಉಡುಪಲು ಧರಿಸಿಕೊಳ್ಳಬಹುದು.
- ತೆಳ್ಳಗಿರುವವರು ಬಲೂನ್ ಸ್ಲೀವ್ಸ್, ಬ್ಯಾಟ್ ಮಿಂಗ್ ಟಾಪ್, ಗಾಳಿಯಲ್ಲಿ ಹಾರಾಡುವಂಥ ಸಡಿಲವಾದ ಉಡುಗೆ ಆಯ್ಕೆ ಮಾಡಿಕೊಳ್ಳುವುದು ಸೂಕ್ತ.